

V Semester B.Sc. Examination, November/December 2014  
 (Old) (Semester Scheme)  
**ZOOLOGY – V**  
**Histology and Genetics**  
 (Prior to 2012-2013)

Time : 3 Hours

Max. Marks : 60

**Instructions :** 1) Draw diagrams wherever necessary.

2) Answers should be completely in Kannada or English.

1) ಆವ್ಯಾವದ್ದೆ ಚಿತ್ರ ಬರೆಯಿರಿ.

2) ಉತ್ತರಗಳ ಸಂಪೂರ್ಣವಾಗಿ ಕನ್ನಡ ಅಥವಾ ಅಂಗ್ಲಭಾಷೆಯಲ್ಲಿರಲ್ಲ.

**PART – A**

*(3x5=15)*

*BMSCW*

Answer any five of the following.

- 1) Draw a neat labelled diagram of gastric gland.
- 2) Write a note on islets of Langerhans.
- 3) Differentiate corpus luteum from corpus albicans.
- 4) Mention any three mutagenic effects of radiation.
- 5) Give an account on eugenics.
- 6) Mention the particulars of antigen, antibody and genotype of 'O' blood group.
- 7) Write a note on position effect.

**ವಿಭಾಗ - ಇ**

*(3x5=15)*

I. ಯಾವುದಾದರೂ ಇದಕ್ಕೆ ಉತ್ತರ ಬರೆಯಿರಿ.

- 1) ಗ್ರಾಸ್ಟಿಕ್ ಗ್ರಂಥಿಯ ಅಂದವಾದ ಚಿತ್ರವನ್ನು ಬರೆಯಿರಿ.
- 2) ಬಲೆಟ್ ಆಫ್ ಲ್ಯಾಂಗ್ರೋಹ್ ನ್ನು ಬಗ್ಗೆ ಚಿಪ್ಪೆಗೆ ಬರೆಯಿರಿ.
- 3) ಕಾರ್ಫ್ಸ್ ಲ್ಯಾಟಿಯಂ ಹಾಗೂ ಕಾರ್ಫ್ಸ್ ಆಲ್ಫ್ರೆನ್ಸ್‌ನ ನಡುವಿನ ಅಂತರವನ್ನು ತೋರಿಸಿ.
- 4) ಕಿರಣ ಪ್ರಸಾರದಿಂದ ಉಂಟಾಗುವ ಯಾವುದಾದರೂ ಮೂರು ಮೂಟಾಜೆನ್ಸ್ ಪ್ರಭಾವಗಳನ್ನು ನಮೂದಿಸಿ.

- 5) ಯೂಫಿನಕ್ಸ್ ಬಗ್ಗೆ ವರದಿ ಕೊಡಿ.
- 6) "O" ರಕ್ತ ಗುಂಪಿನ ಅಂಟಿಜನ್, ಅಂಟಿ ಬಾಡಿ ಹಾಗೂ ಜೀಮೋಟ್‌ಪ್ರೋಗ್ಳನ್‌ನ್ನು ತಿಳಿಸಿ.
- 7) ಪ್ರೋಸಿಟನ್ ಎಫೆಕ್ಸ್ ಬಗ್ಗೆ ಟಿಪ್ಪಣಿ ಬರೆಯಿರಿ.

### PART – B

II. Answer **any five** of the following.

(5x5=25)

- 1) Describe the histological features of mammalian tongue with a neat labelled diagram.
- 2) Draw a neat labelled diagram of L.S. of Kidney.
- 3) What is Haemophilia ? Explain its inheritance in man.
- 4) Write a note on Human twins.
- 5) What is meant by Incomplete Dominance ? Explain the phenomenon with suitable example.
- 6) Explain DNA sequencing by Maxam and Gilbert method.
- 7) In Guinea pigs rough coat (R) is dominant over smooth coat (r) and black coat (B) is dominant over white coat (b). R and B are independent genes. When a homozygous rough black guinea pig is crossed with smooth white one, what will be the appearance of  $F_1$  and  $F_2$  individuals ?

**BMSCW**

ವಿಭಾಗ - ಬಿ

II. ಯಾವುದಾದರೂ ಬಹಕ್ಕೆ ಉತ್ತರ ಬರೆಯಿರಿ.

(5x5=25)

- 1) ಅಂದವಾದ ಚಿತ್ರದೊಂದಿಗೆ ಸಸ್ಥಾಯ ನಾಲಿಗೆಯ ಅಂಗಾಂಶ ಲಕ್ಷಣಗಳನ್ನು ವಿವರಿಸಿ.
- 2) ಮೂತ್ರ ಪಿಂಡದ ಉದ್ದದ ವಿಭಾಗದ ಅಂದವಾದ ಚಿತ್ರವನ್ನು ಬರೆಯಿರಿ.
- 3) ಹೀಮೋಫಿಲಿಯಾ ಎಂದರೇನು ? ಮನುಷ್ಯನಲ್ಲಿ ಆದರೆ ಆನುವಂಶಿಕೆಯನ್ನು ವಿವರಿಸಿ.
- 4) ಮಾನವನ ಶಾರೀರದಲ್ಲಿ ಮತ್ತು ಮತ್ತು ಬಗ್ಗೆ ಬರೆಯಿರಿ.
- 5) ಇನ್‌ಕಂಪ್ಲೆಟ್ ಡಾಮಿನೆನ್ಸ್ ಎಂದರೇನು ? ಸೂಕ್ತ ಉದಾಹರಣೆಗಳೊಂದಿಗೆ ವಿವರಿಸಿ.
- 6) ಡಿ.ಎನ್.ಎ. ಕ್ರಮಾನುಗತಿಯನ್ನು ಮ್ಯಾಕ್ಸ್‌ಪ್ರೋಗ್ಳನ್ ಹಾಗೂ ಗ್ಲೋಬರ್‌ಪದ್ಧತಿಯಲ್ಲಿ ವಿವರಿಸಿ.

- 7) ಗಿನಿ ಹಂದಿಗಳಲ್ಲಿ ಒರಟಾದ ಪೋರೆ (R) ನುಣುಪಾದ ಪೋರೆ (r) ಗಿಂತ ಪ್ರಬಲವಾದದ್ದು, ಹಾಗೆಯೇ ಕವ್ಯಾಪೋರೆ (B) ಬಿಳಿ ಪೋರೆ (b) ಗಿಂತ ಪ್ರಬಲವಾದದ್ದು. R ಮತ್ತು B ಸ್ವತಂತ್ರ ಜೀನುಗಳು. ಹೋಮೋಜೆನ್ಸ್ ಒರಟುಕವ್ಯಾಪೋರೆಯ ಗಿನಿ ಹಂದಿಯನ್ನು ನುಣು ಬಿಳಿ ಪೋರೆಯುಳ್ಳ ಗಿನಿ ಹಂದಿ ಜೊತೆಗೆ ಕ್ರಾಸ್ ಮಾಡಿದಾಗ ಅದರ  $F_1$  ಮತ್ತು  $F_2$  ದಲ್ಲಿ ಕಂಡು ಬರುವ ಫೇಳಿಗಳು ಯಾವುವು?

### PART - C

Answer any two of the following. (2x10=20)

- 1) Write the histological features of mammalian small intestine with a neat labelled diagram.
- 2) What is multiple factor inheritance? Explain it with reference to skin colour in man.
- 3) Write the cause, chromosomal compliment and diagnostic features of Turner's syndrome and Down's syndrome.
- 4) Enumerate the important applications of Genetic Engineering.

### ವಿಭಾಗ - ೩

(2x10=20)

ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ.

- 1) ಸಸ್ಥಾನಿಯ ಚಿಕ್ಕ ಕರ್ಮಾನ್ ಅಂಗಾಂಶ ಲಕ್ಷಣಗಳನ್ನು ಅಂದವಾದ ಚಿತ್ರದೊಂದಿಗೆ ಬರೆಯಿರಿ.
- 2) ಅಪ್ರವರ್ತ್ಯ ಅನುವಂಶೀಯಕೆ ಎಂದರೇನು? ಇದನ್ನು ಮಾನವನ ಚರ್ಮದ ಬಣ್ಣದ ಹೊಂದಿಕೆಯಿಂದ ವಿವರಿಸಿ.
- 3) ಟನ್ಸರ್ ಸಿಂಡ್ರೋಮ್ ಮತ್ತು ಡೈನ್ಸ್ ಸಿಂಡ್ರೋಮ್‌ಗಳಿಗೆ ಕಾರಣ, ವರ್ಣತಂತ್ರ ಜೋಡಿನ್ ಮತ್ತು ರೋಗ ಲಕ್ಷಣಗಳ ಬಗ್ಗೆ ಬರೆಯಿರಿ.
- 4) ತಾಂತ್ರಿಕ ತಣಿ ವಿಜ್ಞಾನದ ವಿಶೇಷವಾದ ಉಪಯುಕ್ತತೆಗಳ ಬಗ್ಗೆ ವಾಚ್ಯಾನಿಸಿ.